



REF: VTTL/SE/2022-23

August 11, 2022

The General Manager – Listing,
National Stock Exchange of India Ltd
Plot No. C/1, G Block,
Bandra – Kurla Complex,
Bandra (E), MUMBAI – 400 051
Tel No- 022-26598235

The Manager Listing,
BSE Ltd.,
Floor 25, P.J. Towers,
Dalal Street,
MUMBAI – 400 001
PH: 022-22721234


Dear Sir/Madam,

Sub: Newspaper Publication.

Please find attached herewith the Newspaper Publications.

Thanking you,

Yours truly,
for V.S.T Tillers Tractors Ltd.,


Chinmaya Khatua

Company Secretary



Mission 2030: Vedanta eyes \$100-bn revenue

VIVEAT SUSAN PINTO
Mumbai, 10 August

Billionaire Anil Agarwal, who is chairman of Vedanta, said on Wednesday that the company was targeting \$100 billion in revenue by 2030 as it continued to diversify its operations across the natural resources spectrum.

The company closed 2021-22 (FY22) with a revenue of \$1.31 trillion (or nearly \$17 billion) — up 51 per cent over the previous year. It has operations across sectors such as oil and gas, zinc, lead, silver, nickel, and copper in India, South Africa, and Namibia.

Addressing shareholders at the company's 57th annual general meeting, Agarwal said that Vedanta had planned a capital expenditure of around \$3 billion over the next two years for growth and vertical integration. Of this, \$2 billion would be earmarked for the ongoing financial year (2022-23).

"FY22 has been the best year for Vedanta. We clocked record revenue and earnings before interest tax depreciation, and amortisation of \$45.39 billion — up 66 per cent year-on-year," said Agarwal.

"Our strong cashflow places the company in a great position of growth. We have also put in place a robust capital alloca-



"THE WORLD IS LOOKING TO ADOPT A CHINA PLUS ONE STRATEGY. THIS IS INDIA'S MOMENT"

ANIL AGARWAL
Chairman, Vedanta

tion strategy that aims at deleveraging the balance sheet. We retain a track record of consistently rewarding shareholders with strong dividend payouts," he said.

Among growth plans, Agarwal pointed to the acquisition of Goa-based Nicomex (in December 2021), which has made Vedanta the only producer of nickel in India.

"This metal is high in demand for electric vehicles and batteries," he said.

"We are also foraying into the manufacture of semiconductor and display units. Not only are semiconductors in short supply globally, India is also 100 per

cent import-dependent. Vedanta has already signed a memorandum of understanding with Foxconn to set up an integrated semiconductor manufacturing facility in India. I truly hope this is only the beginning of the creation of a Silicon Valley in India," he said. Agarwal also made a strong case for the natural resources sector, which he said could play a pivotal role in India's economic growth. "The natural resources sector will play a key role in India's growth and employment story as the nation strives to become amritabhar.

Even small policy reforms can unleash the true potential of this sector," he said.

Agarwal added:

"Our strong cashflow places the company in a great position of growth. We have also put in place a robust capital alloca-

Zomato sets Q2 FY24 as break-even target

PRESS TRUST OF INDIA
New Delhi, 10 August

Online food delivery platform Zomato is targeting to achieve the break-even level in overall business between the fourth quarter of this financial year and the second quarter of FY24 having cut losses gradually, according to company Chief Financial Officer Akshay Goyal.

Zomato, which earlier this year gave an investment guidance of \$400 million for the next couple of years on quick commerce, has now reduced it to about \$320 million.

In an analyst call, Goyal said Zomato was already positive on cash flow with its adjusted Ebitda losses at \$150 crore and other income was \$270 crore in the first

quarter of the ongoing financial year.

"So, in some ways, we are not losing cash in that business anymore... we got adjusted Ebitda break-even in the food delivery business," he added.

The next milestone, he said, "is to get the overall Zomato business to adjusted Ebitda break-even and we think we are close now." In terms of timeline, he said,

"Internally, we are aiming to get there by quarter four of this fiscal year. That is the internal goal that we have as a team but we think that if we slip on that, it should not be later than Q2 FY24."

which is September 2023 quarter for getting to break-even on adjusted Ebitda at the Zomato level." At a consolidated level, Zomato had reported a net loss of \$186 crore in the first quarter ended June 30,

PE/VC INVESTMENTS PLUMMET 69% IN JULY: IVCA-EY REPORT

Private equity and venture capital (PE/VC) investments for July touched \$3 billion across 74 deals, down 69 per cent from the same period last year, according to IVCA-EY's monthly PEVC round-up. "As interest rates harden, we are witnessing a revival of PE/VC investments in hard assets after a gap of almost two years. Infrastructure was the top sector in July 2022 with \$1.4 billion in PEVC investments across four deals, followed by the real estate sector with five deals worth \$41 million," Vivek Soni, Partner and National Leader, Private Equity Services, EY added.



SHEKHA CHINNE

STATUS CHECK

9 exits were recorded in July 2022, the lowest number of exits since January 2021.

► PE-backed IPOs – one of the defining features of PEVC.

No. of deals

74 in July 2022, 45% lower than July 2021 (134 deals)

Share of pure-play PEVC investments*



*Excludes real estate and infrastructure investments. Source: IVCA-EY report

Infy CEO sees moderation in attrition over coming quarters



India's second largest IT services company Infosys expects moderation in attrition levels over the coming quarters, as its efforts around employee engagement and retentionary hikes are starting to yield results, said CEO Salil Parekh.

The comment of Infosys top honcho assumes significance as soaring level of attrition, leading to higher

employee costs, is denting the profitability of IT players.

While the high level of attrition at large IT companies, including Infosys, has already been analysed, Parekh stressed that attrition measured on a quarterly basis has already started showing notable signs of improvement for the Bengaluru-headquartered firm.

PT

NAGA LIMITED
Regd. Office: No.1, Anna Pillai Street, Chennai - 600 001 Phone: 044 - 2536 3535
CIN : U2426TN1991PLC020409, Website : www.nagamills.com, Email: cs@nagamills.com

EXTRACT OF UNAUDITED STANDALONE & CONSOLIDATED FINANCIAL RESULTS FOR THE QUARTER ENDED 30 JUNE 2022

Sl. No.	Particulars	Rs. In Crores			
		Statement	Quarter ended	Year ended	Consolidated
		June 30, 2022	March 31, 2022	June 30, 2021	31.03.2021
(Unaudited)	(Unaudited)	(Unaudited)	(Unaudited)	(Unaudited)	(Unaudited)
1 Total Income from Operations	491.72	491.17	384.14	1,732.22	491.88
2 Profit before Interest, Depreciation & Taxes (EBITDA)	25.18	17.66	21.76	83.63	41.05
3 Net Profit / (Loss) from ordinary activities (before Tax and Exceptional Items)	8.72	5.63	4.79	16.67	6.88
4 Net Profit / (Loss) for the period before Tax (after Exceptional Items)	8.72	5.63	4.79	16.67	6.88
5 Net Profit / (Loss) for the period after Tax (after Exceptional Items)	8.97	6.09	4.41	12.36	6.73
6 Total Comprehensive Income for the period (Comprising Profit/Loss) for the period (after tax) and other Comprehensive Income (after tax)	8.97	6.09	4.41	12.36	6.73
7 Total Comprehensive Income for the period (Comprising Profit/Loss) for the period (after tax) and other Comprehensive Income (after tax)	8.97	6.09	4.41	12.36	6.73
8 Equity Share Capital	14.25	14.25	14.25	14.25	14.25
9 Earnings Per Share (of Rs. 10/- each) Basic and Diluted EPS Rs.	4.81	(0.27)	3.99	8.67	4.72

The above results were reviewed by Audit Committee and taken on record and were thereafter approved by Board of Directors at their respective meetings held on 10th August, 2022. The Statutory Auditors have carried out a Limited Review of the Unaudited Financial Results.

The full format of quarterly ended financial results is available on the Company's website www.nagamills.com.

For and on behalf of the Board
S. K. KAMALAKANNAN
Chairman and Managing Director
(DIN 01601589)

Place : Chennai
Date : August 10, 2022



Tata Consumer Products Limited

Registered Office : 1, Bishop Lefroy Road, Kolkata - 700020
CIN - L15491WB1962PLC031425

Email : investor.relations@tataconsumer.com, Website : www.tataconsumer.com

Extract of Unaudited Consolidated Financial Results for the quarter ended June 30, 2022

Particulars	Rs. In Crores			
	Three months ended	Year ended	June 30, 2022	March 31, 2022
			Unaudited	Refer Note 3
Total Income from Operations	3328.83		3175.41	3008.46
Net Profit for the period (before tax and exceptional items)	403.45		403.20	340.28
Net Profit for the period before tax (after exceptional items)	379.48		364.55	336.38
Net Profit for the period after tax (after exceptional items and share of profit/(loss) of Associates and Joint Ventures)	278.72		239.05	200.24
Total Comprehensive Income for the period (comprising Profit for the period (after tax) and other Comprehensive Income (after tax))	190.62		266.82	303.95
Equity share Capital (Face value of Rs 1/- each)	92.16		92.16	92.16
Reserves excluding Revaluation Reserves				15027.92
Earnings per share (not annualised for the quarter) Basic - Rs	2.77		2.36	2.01
Diluted - Rs	2.77		2.36	2.01

Notes:
1. Additional information on standalone financial results is as follows:

Particulars	Rs. In Crores			
	June 30, 2022	March 31, 2022	June 30, 2021	March 31, 2021
Total Income from Operations	2078.86	1948.42	1805.89	7932.29
Profit before tax*	307.40	272.63	377.81	1151.09
Profit after tax	232.63	206.19	303.74	885.78

*Profit before tax for June 2021 includes higher dividends from subsidiaries.

The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the BSE Limited's website ([URL : www.bseindia.com](http://www.bseindia.com)), National Stock Exchange of India Limited's website ([URL : www.nseindia.com](http://www.nseindia.com)) and on the Company's website ([URL : www.tataconsumer.com](http://www.tataconsumer.com)).

3. Figures for the quarter ended March 31, 2022 are the balancing figures between audited figures in respect of the full financial year and year-to-date figures up to the third quarter of the relevant financial year.

Place : Mumbai
Date : August 10, 2022

Brijesh D'Souza
(Managing Director and CEO)

SHIVAM AUTOTECH LTD

CIN: L34300HR2005PLC001531

Registered Office: 10, 1st Floor, Tower-A, Emaar Digital Greens, Sector-61, Golf Course Extension Road, Gurugram, Haryana-122102
Tel: 0124-698700, Fax: 0124-4699798

Email: info@shivamautotech.com, Website: www.shivamautotech.com

EXTRACT OF UNAUDITED FINANCIAL RESULTS

FOR THE QUARTER ENDED JUNE 30, 2022

SL. No.	Particulars	Rs. In Lakhs			
		Quarter Ended	31-Mar-2022 (Un-Audited)	31-Mar-2022 (Audited)	30-Jun-2021 (Un-Audited)
1.	Total income from operations (Net)	1,1971.26		11,367.02	11,422.50
2.	Net Profit / (Loss) for the period (before tax, Exceptional and/or Extraordinary items)	(320.35)		181.98	(1,332.26)
3.	Net Profit / (Loss) for the period before tax (after Exceptional and/or Extraordinary items)	(320.35)		181.98	(1,332.26)
4.	Net Profit / (Loss) for the period after tax (after Exceptional and/or Extraordinary items)	(320.35)		181.98	(1,332.26)
5.	Total comprehensive income for the period (comprising Profit / (Loss) for the period (after tax) and other comprehensive income (after tax))	(296.12)		206.00	(1,317.66)
6.	Equity Share Capital	2,444.44		2,444.44	2,000.00
7.	Other Equity	(0.29)		0.17	(1.48)
8.	Earning Per Share (of Rs. 2/- each) for continuing and discontinued operation Basic	(0.29)		(1.28)	(1.48)
				(1.28)	(1.48)

Notes:
The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of Stock exchanges at www.bseindia.com and www.nseindia.com and also at company's website www.shivamautotech.com.

For and on behalf of Board of Directors of Shivam Autotech Limited

Neeraj Mital

Managing Director

Website : www.shivamautotech.com

